



**Sri Kottala Basaveshwara Bharatiya Shikshana Samiti's
Set Sri Tulsiram Gilda**

**Nrupatunga Arts, Commerce, Science Degree and
M.Com.P.G. Centre, sedam
Permanently Affiliated to Gulbarga University, Kalaburagi**

5.1.3 - Capacity building and skills enhancement initiatives taken by the institution include the following:

1. NAME OF THE PRACTICE – HEALTH CHECKUP CAMP

2. OBJECTIVES OF THE PRACTICE :

- To creates awareness about healthcare
- It can help prevent the spread of disease
- Regular health checkups can identify any early signs of health issues

3. THE CONTEXT :

Date :
Program name : Health Checkup Camp
Organizer : Lions Club of Sedam

Report :

IQAC initiative HEALTH CHECKUP CAMP has organized by Lions Club Sedam. The goal of health and wellness clubs is to develop advocacy strategies on adolescent health and well being and to empower students to be agents of change under the supervision of the program coordinator, to discuss needs ands and plan strategic actions to empower the students respecting the aspects.

4.EVIDENCE OF SUCCESS:





AUDIENCE



REGISTRATION OF HEALTH CHECKUP



BLOOD CHECK UP



BP CHECK UP



ಆರೋಗ್ಯ ಸಂಪತ್ತು ಎಲ್ಲಕ್ಕಿಂತ ಮೊದ್ದದು



ನೇಡಂ ಪಟ್ಟಣದ ನೃಪತುಂಗ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಾಯನ್ಸ್ ಕ್ಲಬ್ ಆಯೋಜಿಸಿದ ವಿಶ್ವ ಹೆಪಟೈಟಿಸ್ ಬಿ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ವಿನೋದ ಸಂಘವಿ ಮಾತನಾಡಿದರು.

■ ವಿಶ್ವ ಸುದ್ದಿಲೋಕ ನೇಡಂ

ಎಲ್ಲ ಸಂಪತ್ತಿಗಿಂತಲೂ ಆರೋಗ್ಯ ಸಂಪತ್ತು ಬಹುಮುಖ್ಯವಾಗಿದೆ ಎಂದು ಲಾಯನ್ಸ್ ಕ್ಲಬ್ ಸದಸ್ಯರಾದ ಖ್ಯಾತ ವೈದ್ಯ ಡಾ. ವಿನೋದ ಸಂಘವಿ ಹೇಳಿದರು.

ಪಟ್ಟಣದ ನೃಪತುಂಗ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊತ್ತಲಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಲಾಯನ್ಸ್ ಕ್ಲಬ್, ಎನ್‌ಎಸ್‌ಐ ಘಟಕದಿಂದ ಹಮ್ಮಿ ಕೊಂಡಿದ್ದ ವಿಶ್ವ

ಹೆಪಟೈಟಿಸ್ ಬಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರೋಗ ಬರದಂತೆ ಮುಂಜಾಗ್ಯೆ ವಹಿಸಿಕೊಳ್ಳಬೇಕು. ರೋಗ ಲಕ್ಷಣ ಕಂಡು ಬಂದರೆ ತಕ್ಷಣ ಆರಂಭದ ಹಂತದಲ್ಲಿಯೇ ಸಕಾಲಕ್ಕೆ ಸೂಕ್ತ ಚಿಕಿತ್ಸೆ ವಹಿಯಬೇಕು. ಯೋಗ್ಯ, ವ್ಯಾಯಾಮ, ವಾಕಿಂಗ್ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದರು.

ಮುಧೋಳ ಸಮುದಾಯ ಆರೋಗ್ಯ

ಕೇಂದ್ರ ವೈದ್ಯ ಡಾ. ಮಂಜುನಾಥ ಮಾತನಾಡಿ, ಬಂತೆ ಆರೋಗ್ಯ ಕಾಪಾಡಿಕೊಳ್ಳಬೇಕು. ಬಳಿಯ ಹವ್ಯಾಸಗಳು ಸಮ್ಮ ಆರೋಗ್ಯ ಕಾಪಾಡುತ್ತವೆ ಎಂದು ಹೇಳಿದರು.

ಕೊತ್ತಲಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಸದಾನಂದ್ ಬೂವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿನಿತ್ಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು.

ಪ್ರಾಚಾರ್ಯ ಕಾಮಸುಂದರ ಕಲಾಲ, ಲಾಯನ್ಸ್ ಕ್ಲಬ್ ಅಧ್ಯಕ್ಷ ಮಹೇಶ ಮೂಲಪಾಣಿ, ಸಂಸ್ಥೆಯ ಕಾರ್ಯದರ್ಶಿ ಅನುರಾಧಾ ಪಾಟೀಲ, ಸದಸ್ಯ ನರೇಂದ್ರ ರುದ್ರೂರು, ರಮೇಶ ಮೂಲಪಾಣಿ, ಭರತ ಒಪಾಜ ಇದ್ದರು. ಎನ್‌ಎಸ್‌ಐ ಅಧಿಕಾರಿ ಅಮರಮ್ಮ ಪಾಟೀಲ ಸ್ವಾಗತಿಸಿದರು. ಅಂಜನಾ ನಿರೂಪಿಸಿದರು. ಆರತಿ ಪ್ರಾರ್ಥಿಸಿದರು. ಆಶ್ವಿನಿ ಬೆಳಕೆಲವೆ ವಂದಿಸಿದರು.